

ಕ್ರ. ಸಂ	ಗುರುತಿನ ಸಂಖ್ಯೆ	ಎಲ್.ಎ. ಸಿಟಿ ಸರ್ವೆ ನಂ.	ಬಿ.ಬಿ.ಎಂ.ಪಿ. ಖಾತಾ ಸಂಖ್ಯೆ	ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ (ಚ.ಮೀ)	ಚಕ್ಕುಬಂದಿ				ಕಟ್ಟಡ / ವಿನ್ಯಾಸಗಳ ವಿವರಗಳು
					ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6				7
ವಾರ್ಡ್ : 95, ಕಾವಲ್‌ಭೈರನಂದ್ರ ಗ್ರಾಮ : ದೇವರ ಜೀವನಹಳ್ಳಿ /ಸಗಾಯಪುರ									
ಹೋಬಳಿ : ಕಸಬಾ ತಾಲ್ಲೂಕು : ಬೆಂಗಳೂರು ಉತ್ತರ ತಾಲ್ಲೂಕು ಜಿಲ್ಲೆ : ಬೆಂಗಳೂರು ನಗರ									
1.	TN-R6-UG-P-6	144/1	-	71.16	ರಸ್ತೆ	ಜಯರಾಮ್ ರವರ ಸ್ವತ್ತು	ರಜಿಯಾ ಸುಲ್ತಾನ್ ರವರ ಸ್ವತ್ತು	ರಸ್ತೆ	ಕಟ್ಟಡ

ಘೋಷ್ವಾರೆ

ಕ್ರ. ಸಂ	ಗ್ರಾಮದ ಹೆಸರು	ವಿಸ್ತೀರ್ಣ(ಚ.ಮೀ)
1	ದೇವರ ಜೀವನಹಳ್ಳಿ /ಸಗಾಯಪುರ	71.16
	ಒಟ್ಟು	71.16

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ

(ಎನ್. ಕುಮಾರ್)

ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ)
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ

ಕರ್ನಾಟಕ ಸರ್ಕಾರ

ಸಂಖ್ಯೆ: ಸಿಐ 21 ಎಸ್‌ಪಿಕ್ಯೂ (ಇ) 2021

ಕರ್ನಾಟಕ ಸರ್ಕಾರದ ಸಚಿವಾಲಯ

ವಿಕಾಸ ಸೌಧ,

ಬೆಂಗಳೂರು, ದಿನಾಂಕ: 29.01.2021

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 1(3) ರಡಿ ಅಧಿಸೂಚನೆ

ಬೆಂಗಳೂರು ಮೆಟ್ರೋ ರೈಲು ಯೋಜನೆಯ ಎರಡನೇ ಹಂತದ ರೀಚ್-6ರಲ್ಲಿನ ಕಂಟೋನ್ ಮೆಂಟ್ ನಿಲ್ದಾಣದಿಂದ ನಾಗವಾರದವರೆಗಿನ ಮೆಟ್ರೋ ರೈಲು ಸುರಂಗ ಮಾರ್ಗದ ನಿಲ್ದಾಣಗಳ ನಿರ್ಮಾಣದ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿರುವ ಬೆಂಗಳೂರು ಉತ್ತರ ತಾಲ್ಲೂಕು, ಕಸಬಾ ಹೋಬಳಿ, ದೇವರ ಜೀವನಹಳ್ಳಿ /ಸಗಾಯಪುರ ಗ್ರಾಮದಲ್ಲಿ ಈ ಕೆಳಕಂಡ ಸ್ವತ್ತುಗಳುಳ್ಳ ಪ್ರದೇಶಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ 7ನೇ ಅಧ್ಯಾಯವು ಈ ಅಧಿಸೂಚನೆಯ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರುತ್ತದೆಂದು ಘೋಷಿಸಿದೆ.

ಕ್ರ. ಸಂ	ಗುರುತಿನ ಸಂಖ್ಯೆ	ಎಲ್.ಎ. ಸಿಟಿ ಸರ್ವೆ ನಂ.	ಬಿ.ಬಿ.ಎಂ.ಪಿ. ಖಾತಾ ಸಂಖ್ಯೆ	ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ (ಚ.ಮೀ)	ಚಕ್ಕುಬಂದಿ				ಕಟ್ಟಡ /ವಿನ್ಯಾಸಗಳ ವಿವರಗಳು
					ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6				7
ಟ್ಯಾನರಿ ರಸ್ತೆ ನಿಲ್ದಾಣ									
ವಾರ್ಡ್ : 95, ಕಾವಲ್‌ಭೈರಸಂದ್ರ									
ಗ್ರಾಮ : ದೇವರ ಜೀವನಹಳ್ಳಿ /ಸಗಾಯಪುರ									
ಹೋಬಳಿ : ಕಸಬಾ									
ತಾಲ್ಲೂಕು : ಬೆಂಗಳೂರು ಉತ್ತರ ತಾಲ್ಲೂಕು									
ಜಿಲ್ಲೆ : ಬೆಂಗಳೂರು ನಗರ									
1.	TN-R6-UG-P-6	144/1	-	71.16	ರಸ್ತೆ	ಜಯರಾಮ್ ರವರ ಸ್ವತ್ತು	ರಜಿಯಾ ಸುಲ್ತಾನ್ ರವರ ಸ್ವತ್ತು	ರಸ್ತೆ	ಕಟ್ಟಡ

ಘೋಷ್ವಾರೆ

ಕ್ರ.ಸಂ	ಗ್ರಾಮದ ಹೆಸರು	ವಿಸ್ತೀರ್ಣ(ಚ.ಮೀ)
1	ದೇವರ ಜೀವನಹಳ್ಳಿ /ಸಗಾಯಪುರ	71.16
	ಒಟ್ಟು ವಿಸ್ತೀರ್ಣ	71.16

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ

(ಎನ್. ಕುಮಾರ್)

ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ)

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ

ಕರ್ನಾಟಕ ಸರ್ಕಾರ

ಸಂಖ್ಯೆ: ಸಿಐ 21 ಎಸ್‌ಪಿಕ್ಯೂ (ಇ) 2021

ಕರ್ನಾಟಕ ಸರ್ಕಾರದ ಸಚಿವಾಲಯ

ವಿಕಾಸ ಸೌಧ,

ಬೆಂಗಳೂರು, ದಿನಾಂಕ: 29.01.2021

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(1) ರಡಿ ಅಧಿಸೂಚನೆ

ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಸ್ವತ್ತುಗಳು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಬೆಂಗಳೂರು ಮೆಟ್ರೋ ರೈಲು ಯೋಜನೆಯ ಎರಡನೇ ಹಂತದ ರೀಚ್-6 ಕಂಟೋನ್ ಮೆಂಟ್ ನಿಲ್ದಾಣದಿಂದ ನಾಗವಾರದವರೆಗಿನ ಮೆಟ್ರೋ ರೈಲು ಸುರಂಗ ಮಾರ್ಗದ ನಿಲ್ದಾಣಗಳ ನಿರ್ಮಾಣದ ಉದ್ದೇಶಕ್ಕಾಗಿ ಟ್ಯಾನರಿ ರಸ್ತೆ ನಿಲ್ದಾಣಕ್ಕಾಗಿ ಭೂಸ್ವಾಧೀನವಾಗುವ ಒಂದು ಸ್ವತ್ತು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸ್ವಾಧೀನಪಡಿಸಿಕೊಳ್ಳಬೇಕಾಗಿದೆ.

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(1) (1966ರ 18ನೇ ನಂ. ಕಾಯ್ದೆಯ) ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ಸದರಿ ಸ್ವತ್ತುಗಳನ್ನು ಹೆಚ್ಚುವರಿಯಾಗಿರುವ ವಿಸ್ತೀರ್ಣ ಸ್ವಾಧೀನಪಡಿಸಿಕೊಳ್ಳುವ ಉದ್ದೇಶದಿಂದ ಈ ಅಧಿಸೂಚನೆ ಪ್ರಕಟಿಸಲಾಗಿದೆ.

ಮೇಲ್ಕಂಡ ಕಾಯ್ದೆಯ ವಿಧಿ 35ರ ಮೇರೆಗೆ ಕೆಲಸ ನಿರ್ವಹಿಸಲು ಈ ಜಮೀನುಗಳಿಗೆ ಯಾವುದೇ ವ್ಯಕ್ತಿಯನ್ನು ತಡೆಯುವುದಾಗಲೀ ಅಥವಾ ಅಡ್ಡಿಪಡಿಸುವುದಾಗಲೀ ಮಾಡಕೂಡದೆಂದು ಈ ಜಮೀನುಗಳಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೂ ಈ ಮೂಲಕ ಎಚ್ಚರಿಸಲಾಗಿದೆ.

ಈ ಅಧಿಸೂಚನೆ ಪ್ರಕಟಣೆಯಾಗಿರುವ ತಾರೀಖಿನ ನಂತರ ಬೆಂಗಳೂರು ವಿಭಾಗದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿ (ಮೆಟ್ರೋ) ಯವರ ಅನುಮತಿಯಿಲ್ಲದೆ ಸದರಿ ಸ್ವತ್ತುಗಳನ್ನು ವಿಲೆ ಮಾಡಲು ಒಪ್ಪಂದ ಕ್ರಯ, ಭೋಗ್ಯ, ಲೀಸ್, ಅದಲು-ಬದಲು ವಗೈರೆ ಮಾಡುವಂತಿಲ್ಲ ಮತ್ತು ಸದರಿ ಸ್ವತ್ತುಗಳಲ್ಲಿ ಈ ಅಧಿಸೂಚನೆ ಪ್ರಕಟಣೆ ನಂತರ ಕಟ್ಟಡಗಳ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಮಾಡುವಂತಿಲ್ಲ ಮತ್ತು 1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ ವಿಧಿ 30 ಅನ್ನು ಓದಿಕೊಳ್ಳುವ ಮೇರೆಗೆ (ಪರಿಹಾರಧನ ನಿಗದಿ ಮಾಡುವಾಗ ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ) ಮತ್ತು ಅಂತಿಮವಾಗಿ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು.

ಕ್ರ. ಸಂ	ಗುರುತಿನ ಸಂಖ್ಯೆ	ಖಾತೆದಾರರ ಹೆಸರು	ಅನುಭವದಾರರ ಹೆಸರು	ಎಲ್.ಎ. ಸಿಟಿ ಸರ್ವೆ ನಂ.	ಬಿ.ಬಿ.ಎಂ. ಪಿ ಖಾತಾ ಸಂಖ್ಯೆ	ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ (ಚ.ಮೀ)	ಚಕ್ಕುಬಂದಿ				ಕಟ್ಟಡ / ವಿದ್ಯಾನಗರ ವಿವರಗಳು
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8				9
<p style="text-align: center;">ಟ್ಯಾನರಿ ರಸ್ತೆ ನಿಲ್ದಾಣ</p> <p style="text-align: center;">ವಾರ್ಡ್ : 95, ಕಾವಲ್‌ಭೈರಸಂದ್ರ ಗ್ರಾಮ : ದೇವರ ಜೀವನಹಳ್ಳಿ /ಸಗಾಯಪುರ</p> <p style="text-align: center;">ಹೋಬಳಿ : ಕಸಬಾ ತಾಲ್ಲೂಕು : ಬೆಂಗಳೂರು ಉತ್ತರ ತಾಲ್ಲೂಕು ಜಿಲ್ಲೆ : ಬೆಂಗಳೂರು ನಗರ</p>											
1	TN-R6-UG-P-6	ರಾಮೇಶ್ವರ ಸ್ವಾಮಿ ಮತ್ತು ಶ್ರೀ ಅಂಜನೇಯ ಸ್ವಾಮಿ ಸೇವಾ ಟ್ರಸ್ಟ್ ಪರವಾಗಿ ಶ್ರೀ. ಜಿ.ಎಸ್. ನಂಜುಂಡಪ್ಪ ಮತ್ತು ಇತರರು	ರಾಮೇಶ್ವರ ಸ್ವಾಮಿ ಮತ್ತು ಶ್ರೀ ಅಂಜನೇಯ ಸ್ವಾಮಿ ಸೇವಾ ಟ್ರಸ್ಟ್ ಪರವಾಗಿ ಶ್ರೀ. ಜಿ.ಎಸ್. ನಂಜುಂಡಪ್ಪ ಮತ್ತು ಇತರರು	144/1	-	71.16	ರಸ್ತೆ	ಜಯರಾಮ್ ರವರ ಸ್ವತ್ತು	ರಜಿಯಾ ಸುಲ್ತಾನ್ ರವರ ಸ್ವತ್ತು	ರಸ್ತೆ	ಕಟ್ಟಡ
ಒಟ್ಟು						71.16					

ಘೋಷ್ವಾರೆ

ಕ್ರ. ಸಂ	ಗ್ರಾಮದ ಹೆಸರು	ವಿಸ್ತೀರ್ಣ (ಚ.ಮೀ)
1	ದೇವರ ಜೀವನಹಳ್ಳಿ /ಸಗಾಯಪುರ	71.16
	ಒಟ್ಟು ವಿಸ್ತೀರ್ಣ	71.16

**ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ**

(ಎನ್. ಕುಮಾರ್)

**ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ)
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ**